



ತಿರುಕ್ಕೂರ್‌

ಕಾ ವಳೆಪೆಕ್ಕಿನ ಕಪ್ಪುಂಡ ಕಟ್ಟಿಗಳಲ್ಲಿ
ಇಂದು ಪೋಣಿಗಳು
ಒಂದು ವೇದನೆಯ ಮೀಟುವುದು
ಮತ್ತೊಂದು ಅದನು ಸಾಂತ್ವನೆಗೊಳಿಸುವುದು.
(ಅನು: ಪಿ.ಎಸ್. ಶ್ರೀನಿವಾಸ್)

‘ತಿರುಕ್ಕೂರ್‌’ನ ಕೆಲವು ಮುಖ್ಯ ಭಾಗಗಳನ್ನು ಕೇಳಿ ಆನಂದಿಸಿದ ಡಾ. ಗ್ರಾಲ್ ಎಂಬ ಜರ್ಮನ್ ವಿದ್ಯಾರ್ಥಿ ತಮಿಳನ್ನು ಕಲೆತು ಜರ್ಮನ್ ಹಾಗೂ ಲ್ಯಾಟ್‌ನೋ ಭಾಷೆಗೆ ಅನುವಾದಿಸಿದರು. ಮೇಲೆನಿನ ಕುರುತು ಹೆಣ್ಣಿನ ಕಣ್ಣೇಳುತ್ತಿರುವ ಇರುವ ಇಂದುಗಳು ಭಾವನೆ ಸೂಕ್ತವಾಗಿ ಉತ್ಸಿಸುತ್ತದೆ. ಒಂದು ಕಟ್ಟಿನ ವೇದನೆಯನ್ನು ತೋರಿದರೆ, ಇನ್ನೊಂದು ಕಟ್ಟಿನ ಸಾಂತ್ವನೆಯನ್ನು ಹೇಳುವ ಬಗೆ ಹೆಣ್ಣಿನಲ್ಲಿರುವ ಅಧಿಕಾರಿಯ ಅನುವಾದಿಸಿದರು. ಅವರ ಸಹೇಳಿದರಿ ಎಂದಿರುವ ಅವೇಯಾರ್ ತನ್ನ ಹಾಡೋಂದರಲ್ಲಿ ‘ವಳ್ಳಿವರ್’ ಅಣುವನ್ನು ಕೊರೆದು ಅದರೊಳಗೆ ಏಳು ಕಡಲನ್ನು ಸುರಿದು ತಂಬಿದ್ದೂರೆ. ಅ ಅಣುವನ್ನು ಕ್ರೈಸಿ ಭಾಗಶಿಶು ಕುರುತು ನೀಡಿದ್ದಾರೆ ಎಂದು ಹೇಳಿದ್ದಾರೆ. ಇದು ಒಣಗ್ಡುವಾಗದೆ ಜೀವ ಜಿಮ್ಮೆಸುವ ಕಾವ್ಯರೂಪದಲ್ಲಿ ರಚಿತವಾಗಿದೆ. ಏರದು ಅಥವಾ ಮಾರು ಸಾಲಿನ ಈ ಕುರುತುಗಳು ಕನ್ನಡದ ಆಡುಮಾಟ್ಟದ ಸೌಳ್ಳಲ್ಲಿ, ಸರ್ವಜ್ಞ ಮುತ್ತುದ ವಿಷಯವಿಲ್ಲ” ಎಂಬ ವೀರೇಷಣ ಪಡೆದ ಸರ್ವಜ್ಞನ ತ್ರಿಪದಿಗಳನ್ನು ನನ್ನಿಸುತ್ತವೆ.

ತಮಿಳಿನಿಂದ ಅತಿಹೆಚ್ಚಿನ ಭಾವಾಂತರಕ್ಕೆ ಒಳಗಾಗಿರುವ ಕೃತಿ ‘ತಿರುಕ್ಕೂರ್’. ತಮಿಳು ಸಾಹಿತ್ಯದಲ್ಲಿ ತಿರುವಳ್ಳಿವರ್ ಅವರ ಚಿಂತನೆಗಳು ವ್ಯಾಪಕವಾಗಿ ಹರಡಿವೆ. ಅವರು ತಿರುಕ್ಕೂರ್ ಅನ್ನು ತಮಿಳು ವೇದವೆಂದು ಗೌರವಿಸುತ್ತಾರೆ. ತಿರುವಳ್ಳಿವರ್ ನಂತರದ ಕವಿಗಳು ತಿರುಕ್ಕೂರ್ ಅನ್ನು ಕುರಿತು ಸುತ್ತಿಗೊಳಿಗೆ ಒಂದು ಸಂಕಲನವನ್ನು ತಂದಿದ್ದಾರೆ. ಅಂದರೆ, ತಮಿಳು ಸಾಹಿತ್ಯದ ಮೇಲೆ ಅದು ಉಂಟುಮಾಡಿದ ಅನನ್ನ ಪರಿಣಾಮವನ್ನು ಗುರುತಿಸಬಹುದು.

ತಿರುಕ್ಕೂರ್ ಕಾವ್ಯವನ್ನು ಮಾರು ಭಾಗಗಳಲ್ಲಿ ಧರ್ಮ, ಅರ್ಥ, ಕಾಮಗಳಿಂದು ವಿಂಗಡಿಸಲಾಗಿದೆ. ತಮಿಳನ್ಲೀ ಅವುಗಳನ್ನು ಕ್ರಮವಾಗಿ ಅರಮ್ಮ, ಹೋರ್ಲು, ಇಂವ್ರೋ ಎಂದು ಕರೆಯಲಾಗಿದೆ. ‘ಮಪ್ಪುಲ್’ - ಮಾರು ಭಾಗಗಳನ್ನಿಂದ ಕಾವ್ಯವೆಂದು ಸಹ ಕರೆಯಲಾಗಿದೆ. ಈ ಕೃತಿಯಲ್ಲಿ ಒಟ್ಟು 133 ಅಧ್ಯಾಯಗಳವೆ. ಮೊದಲಿನೆಯ ಭಾಗದಲ್ಲಿ 38 ಅಧ್ಯಾಯಗಳು, ಏರಡನೆಯ ಭಾಗದಲ್ಲಿ 70 ಅಧ್ಯಾಯಗಳು, ಮೂರನೆಯ ಭಾಗದಲ್ಲಿ 25 ಅಧ್ಯಾಯಗಳವೆ. ಒಟ್ಟು 1330 ಕುರುತು ಈ ಕಾವ್ಯ ಒಳಗೊಂಡಿದೆ.

‘ಕುರುರ್ ವೆಣ್ಣಿ’ ಎಂಬ ಭಂದಸ್ಸಿನ ಇಲ್ಲಿನ ಕುರುತುಗಳು ಬುಟ್ಟಿಕ ರೂಪದಲ್ಲಿವೆ. ಮಹಾವಿಷ್ಣು ವಾಮನನಾಗಿ (ಪ್ಲಂ) ಒಂದು,

ನಂತರ ಬೃಹದಾಕಾರನಾಗಿ ಬೇಳೆದು, ತನ್ನ ಏರದು ಅಡಿಗಳಿಂದ ವಿಶ್ವವ್ರೇ ಅಳಿದಂತೆ ಈ ಕುರುತುಗಳ ಮೂಲಕ ಇಡೀ ಮನವು ಕುಲದ ವ್ಯಾಪಾರವನ್ನೆಲ್ಲ ತಿರುವಳ್ಳಿವರ್ ಅಳಿದಿದ್ದಾರೆ ಎಂದು ಗುರುತಿಸಲಾಗಿದೆ. ತಿರುವಳ್ಳಿವರ್ ಅವರ ಸಹೇಳಿದರಿ ಎಂದಿರುವ ಅವೇಯಾರ್ ತನ್ನ ಹಾಡೋಂದರಲ್ಲಿ ‘ವಳ್ಳಿವರ್’ ಅಣುವನ್ನು ಕೊರೆದು ಅದರೊಳಗೆ ಏಳು ಕಡಲನ್ನು ಸುರಿದು ತಂಬಿದ್ದೂರೆ. ಅ ಅಣುವನ್ನು ಕ್ರೈಸಿ ಭಾಗಶಿಶು ಕುರುತು ನೀಡಿದ್ದಾರೆ ಎಂದು ಹೇಳಿದ್ದಾರೆ. ಇದು ಒಣಗ್ಡುವಾಗದೆ ಜೀವ ಜಿಮ್ಮೆಸುವ ಕಾವ್ಯರೂಪದಲ್ಲಿ ರಚಿತವಾಗಿದೆ. ಏರದು ಅಥವಾ ಮಾರು ಸಾಲಿನ ಈ ಕುರುತುಗಳು ಕನ್ನಡದ ಆಡುಮಾಟ್ಟದ ಸೌಳ್ಳಲ್ಲಿ, ಸರ್ವಜ್ಞ ಮುತ್ತುದ ವಿಷಯವಿಲ್ಲ” ಎಂಬ ವೀರೇಷಣ ಪಡೆದ ಸರ್ವಜ್ಞನ ತ್ರಿಪದಿಗಳನ್ನು ನನ್ನಿಸುತ್ತವೆ.

ತಿರುವಳ್ಳಿವರ್ ಕಾಲದಲ್ಲಿ ಶ್ರೀವ ಮತ್ತು ವೈಷ್ಣವ ಪಂಥಗಳ ಪ್ರವರ್ಥನಾತ್ಮಕ ಬಂದಿದ್ದವು. ಜೋತೆಗೆ ಜೈನ, ಬೋಧು, ವೈದಿಕ ಧರ್ಮಗಳೊಂದಿಗೆ ತಮ್ಮ ಅಸ್ತಿತ್ವಕ್ಕಾಗಿ ಘರ್ವಣಣೆಗೆ ಜೀಳಿಯಬೋಧಂತಹ ಪರಿಣಿತಿ ಏರಿಸಿತ್ತು. ತಮಿಳನೀಂದಿಗೆ ಪ್ರಾಕೃತ, ಪಾಲಿ, ಸಂಸ್ಕೃತ ಭಾವಗೆಳು ಘರ್ವಣಣೆಗೆ ಇಡಿದ್ದವು. 49 ಸದಸ್ಯರನ್ನು ಒಗ್ಗೊಂಡ ತಮಿಳು ಸಾಹಿತ್ಯ ಸಂಭಾವೆಯ ಸಾಹಿತ್ಯ ಸಂಸ್ಕೃತೋಂದು ರಾಜಧಾನಿಯಾದ ಮಥುರ್ಯೆಯಲ್ಲಿದ್ದ, ಅದು ತಮಿಳು ಭಾವ, ಸಾಹಿತ್ಯ, ವಿಜಾರಣಾರದ ಮೇಲೆ ತನ್ನ ಹೆಚ್ಚೆಟಿಯನ್ನು ಹೊಂದಿತ್ತು. ತಮಿಳು ಲಕ್ಷಣಗಂತ ತೊಲ್ಲಿಯಂತಹ ನೊಜಿಯೋಂದನ್ನು ಇಟ್ಟಿಕೊಳ್ಳುತ್ತಿದ್ದ ಬಗೆ ಪ್ರಾಚಿಸುತ್ತಾಳೆ. ಅದಕ್ಕೆ ತಿರುವಳ್ಳಿವರ್, ‘ನಿನು ಅನ್ನ ಬಿಡಿಸುವಾಗ ಅಕಸ್ಮಾತ್ ಅನ್ನದ ಅಗುಳ ಕೆಳಕ್ಕೆ ಬಿದ್ದರೆ ಅದನ್ನು ಸೂಜಿಯಿಂದಕ್ಕಿಂತಿ ಬಿಟ್ಟಲ್ಲಿ ನೀರಿನಲ್ಲಿ ತೊಳೆಯಬೋಧಿದ್ದೆ. ಆದರೆ ಅದರ ಪ್ರಮೇಯವೇ ಬಾರದ ಹಾಗೆ ನೀನು ಬಿಡಿಸಿದೆ’ ಎನ್ನುತ್ತಾರೆ. ತಮ್ಮ ದಾಂಪತ್ಯವನ್ನು ಕುರಿತು ಅವರು ಬಿಡೆ ಒಂದು ಗೀತೆ ಅವರ ಪ್ರೇಮವನ್ನು ಎತ್ತಿ ಹಿಡಿಯುತ್ತದೆ.

ಅಡಿಮುಟ್ಟಿ ನಮಿಸಿ, ನಾ ಮಲಗಿದ ಮೇಲೊರಗಿ ಮುಂಜಾನೆ ಮೊದಲೆಣುವ ಮುಗುದೆಯೇ ಹೋದೆಯಾ ಎಂದನ್ನ ಕಟ್ಟಿಗೊಂಡಿರುತ್ತಾರೆ. ಇರುಳಲ್ಲಿ ಕಂಣಿಟ್ಟಿ ಬಳಲುತ್ತಿವೆ (ಅನು: ಪಿ.ಎಸ್. ಶ್ರೀನಿವಾಸ)

ಅಮೃತಮತ್ತಿ

ಮಾತೇ ಮುತ್ತು

- ಒಬ್ಬ ತಂಡೆ ತನ್ನ ಮಕ್ಕಳ ಸಲುವಾಗಿ ಮಾಡೆಬಹುದಾದ ಪ್ರಮುಖ ಕೆಲಸವೆಂದರೆ, ಅದು ಅವರ ತಾಯಿಯನ್ನು ಪ್ರೀತಿಸುವುದು.
—ಧಿಯೋದೋರ್ ಹೆಸ್ ಬಾಗ್
- ಜೀವ ನಮ್ಮ ಮಾತೆನ್ನು ಕೇಳುವುದಲ್ಲಿ, ಯಾವಾಗ ಬೇಕಾದರೂ ಹೋಗಬಹುದು. ಜೀವನ ನಮ್ಮ ಮಾತೆನ್ನು ಕೇಳುತ್ತದೆ, ಹೇಗೆ ಬೇಕಾದರೂ ರುಹಿಸಿಕೊಳ್ಳಬಹುದು.
—ಸ್ವಾಮಿ ವಿವೇಕಾನಂದ

- ಜೀವನದಲ್ಲಿ ವಿನೇ ಏರುವೇರಾದರೂ ಆಲೋಚನೆಯೇ ನಿಮ್ಮ ಮೂಲ ಬಂಡವಾಳ ಮತ್ತು ಅಸ್ಯಿಯಾರಿಬೇಕು.
—ಅಂಬುಲ್ ಕಲಾಂ
- ಬಾಳನ್ನು ಹಸನಾಗಿಸಿಕೊಳ್ಳಬೇಕು.
—ಪ್ರತಿಕ್ಷಾವಾರಿಸಿಕೊಳ್ಳಬಾರು.
—ಕೆ.ಪಿ.ಎಸ್. ನಿಸಾರ್ ಅವಮದ್

• ಮನವು ಬೇಕಾದ ಬೇಕಾದ ಸ್ವಾಧ್ಯವ ಅವನಲ್ಲಿರಬೇಕು. ಆದರೆ ಮೀತಿ ಮೀಲಿದ ಸ್ವಾಧ್ಯವಿರುತ್ತಾದು.

—ಶರವಾಮ ಕಾರಂತ

• ಆತ್ಮವಿಶ್ವಾಸ, ಜಯದ ಮೊದಲ ಗುಟ್ಟಿ.

—ವಿಮಸನ್

• ಲೋಪಗಳಿಂದಲೇ ರೂಪ್ಸೀಗೊಂಡಿದ್ದಾರೆ.

—ದೊಡ್ಡ ವರು

—ಶೇಕ್ ಪಿಯರ್